

ಮನಸ್ಸು ಆಗ ಗುಂಡಿ ಬಿದ್ದ ರಸ್ತೆಯಂತಾಗಿತ್ತು. ಇಂಗ್ಲೆಂಡ್‌ನ ಮಾಜಿ ಆಟಗಾರ ಮಾರ್ಕ್ ನಿಕೋಲ್ಸ್ ಅವರ 'ನಾಟ್ ಜಸ್ಟ್ ಕ್ರಿಕೆಟ್' ಎಂಬ ಪಾಡ್‌ಕಾಸ್ಟ್‌ನಲ್ಲಿ ಆಗ ಕೊಫಿ ಮಾತನಾಡಿ, ತಾವು ಮಾನಸಿಕವಾಗಿ ಕುಗ್ಗಿಹೋಗಿದ್ದುದನ್ನು ಮುಕ್ತವಾಗಿ ಹೇಳಿಕೊಂಡಿದ್ದರು. ಜಗತ್ತಿನಲ್ಲೇ ತಾನು ಒಂಟಿ ಎನಿಸಿದ್ದ ಸಂದರ್ಭ ಅದಾಗಿತ್ತು ಎಂದಿದ್ದರು.

2018ರಲ್ಲಿ ಪರಿಸ್ಥಿತಿ ತಿರುವು ಮುರುಗು. ಬರ್ಮಿಂಗ್‌ಹ್ಯಾಮ್‌ನ ಪಿಚ್‌ನಲ್ಲಿ ಕೊಫಿ ಗಾರ್ಡ್ ತೆಗೆದುಕೊಂಡಿದ್ದು ತುಸು ಭಿನ್ನವಾಗಿತ್ತು. ಅಷ್ಟೂ ವಿಕೆಟ್‌ಗಳನ್ನು ಬಿಟ್ಟು ತುಸು ಹೊರಕ್ಕೆ ನಿಲ್ಲುವಂತಹ ದಾಳಿಕೋರ ಗಾರ್ಡ್ ಅದಾಗಿತ್ತು. ಟ್ಯಂಡರ್‌ಸನ್ ಎಸೆತಗಳ ಸರಾಸರಿ ವೇಗ ಪ್ರತಿ ಗಂಟೆಗೆ 135 ಕಿ.ಮೀ.ಗಿಂತ ಹೆಚ್ಚು. ಹಾಗೆ ನಿಂತು ಆಡುವಾಗ ಚೆಂಡು ಬ್ಯಾಟ್ ಅಂಚಿಗೆ ಬಡಿಯುವ ಸಾಧ್ಯತೆ ಹೆಚ್ಚು. ಕೊಫಿ ಅದನ್ನು ಒಂದು ಸವಾಲು ಎಂಬಂತೆಯೇ ಸ್ವೀಕರಿಸಿ ನಿಂತಿದ್ದರು. ಬಾಡಿ ಲೈನ್‌ನತ್ತ ಚೆಂಡು ಬರದಂತೆ ಎಚ್ಚರ ವಹಿಸಿ

ಆಡುವ ಅಚ್ಚರಿಯ ತಂತ್ರ ಅದು. ಟ್ಯಂಡರ್‌ಸನ್ ಬೌಲಿಂಗ್ ಮಾಡಲು ಬಂದಾಗಲೆಲ್ಲ ತುಸು ಆಕ್ರಮಣಕಾರಿ ಧೋರಣೆಯಿಂದಲೇ ಕೊಫಿ ಆಡಿದರು. ಕೆಲವು ಎಸೆತಗಳು ಬ್ಯಾಟ್ ಅಂಚಿಗೆ ಬಡಿದವು. ಕ್ಯಾಚ್‌ಗಳು ಡ್ರಾಪ್ ಆದವು. ಅಷ್ಟಾಗಿ 225 ಎಸೆತಗಳಲ್ಲಿ 149 ರನ್‌ಗಳನ್ನು ಕೊಫಿ ಮೊದಲ ಇನಿಂಗ್ಸ್‌ನಲ್ಲಿ ಕಲೆಹಾಕಿದರು. 2014ರ ಮನೋರೋಗಭಯವನ್ನು ನೀಗಿಕೊಂಡು ನಿಂತಿದ್ದ ನಾಲ್ಕು ವರ್ಷದಷ್ಟು ಸೀನಿಯರ್ ಆದ 'ಬ್ರಾಂಡ್ ಕೊಫಿ' ಎದುರಲ್ಲಿ ನಿಂತಿದ್ದು ಆಂಡರ್‌ಸನ್‌ಗೆ ಸ್ಪಷ್ಟವಾಗಿತ್ತು. ಆ ಸರಣಿಯ 10 ಇನಿಂಗ್ಸ್‌ಗಳಲ್ಲಿ ಕೊಫಿ 593 ರನ್‌ಗಳನ್ನು 59.30ರ ಸರಾಸರಿಯಲ್ಲಿ ಗಳಿಸಿದರು. ಎರಡು ಶತಕಗಳು, ಮೂರು ಅರ್ಧಶತಕಗಳು ಅಡಕವಾಗಿದ್ದ ಇನಿಂಗ್ಸ್‌ಗಳು ಅವು. ಇಷ್ಟಾದಮೇಲೂ ಭಾರತ ಆಗ ಒಂದೇ ಪಂದ್ಯವನ್ನು ಗೆದ್ದುಕೊಂಡಿತ್ತು.

2014ರಲ್ಲಿ ಅಷ್ಟೊಂದು ಮಾನಸಿಕ ಯಾತನೆ ಅನುಭವಿಸಿದ ನಂತರ ಕೊಫಿ ಆಡಿದ್ದ ಸರಣಿಯೊಂದನ್ನು ಕೂಡ ಮರೆಯಲು ಸಾಧ್ಯವಿಲ್ಲ. ಆಸ್ಟ್ರೇಲಿಯಾದಲ್ಲಿ ನಡೆದ 'ಬಾರ್ಡರ್-ಗಾವಸ್ಕರ್ ಟ್ರೋಫಿ'ಯ ಸರಣಿ ಅದು. ಅಲ್ಲಿ 8 ಇನಿಂಗ್ಸ್‌ಗಳಿಂದ ಕಿಂಗ್ ಕೊಫಿ 692 ರನ್ ಸೇರಿಸಿದರು; ಅದೂ 86.50 ಸರಾಸರಿಯಲ್ಲಿ.

ಯಾವಾಗ ಇಂಗ್ಲೆಂಡ್‌ನಲ್ಲಿ ದೊಡ್ಡಮಟ್ಟದಲ್ಲಿ ವೈಫಲ್ಯ ಕಾಡಿತೋ, ಕೊಫಿ ಸೀದಾ ಸಚಿನ್ ತೆಂಡೂಲ್ಕರ್ ಅವರ ಬಳಿ ಹೋಗಿ ಕುಳಿತರು. ಇಬ್ಬರ ನಡುವೆ ಒಂದು ಆರೋಗ್ಯಕರ ಸಂವಾದ ನಡೆಯಿತು. ಅದರ ಫಲವೇ ಆಸ್ಟ್ರೇಲಿಯಾ ನೆಲದಲ್ಲಿ ನಡೆದಿದ್ದ ಬಾರ್ಡರ್ ಗಾವಸ್ಕರ್ ಟ್ರೋಫಿಯಲ್ಲಿ ಕಂಡದ್ದು.

2016ರಿಂದ 2018ರ ಅವಧಿಯಲ್ಲಿ ವಿರಾಟ್ ಕೊಫಿ ಟೆಸ್ಟ್ ಸೇರಿದಂತೆ ಎಲ್ಲ ಬಗೆಯ ಕ್ರಿಕೆಟ್‌ನಲ್ಲೂ ಆಡಿದ ರೀತಿ ಅವರನ್ನು 'ಕಿಂಗ್ ಕೊಫಿ' ಆಗಿಸಿತು. ಇಂಗ್ಲೆಂಡ್ ವಿರುದ್ಧವೇ ಅವರು 33 ಇನಿಂಗ್ಸ್‌ಗಳಿಂದ ಒಟ್ಟು 1096 ರನ್ ಕಲೆಹಾಕಿದ್ದಾರೆ. 51.91ರ ಸರಾಸರಿ ಅವರ ಟೆಸ್ಟ್ ಕ್ರಿಕೆಟ್‌ನಲ್ಲಿನ ಜಗಿತವೊಂದಕ್ಕೆ ಕನ್ನಡಿ ಹಿಡಿಯುತ್ತದೆ.

ಕೊಫಿ ಟೆಸ್ಟ್ ಬದುಕಿನ ಅನ್ನದ ಒಂದು ಅನುಳಿನಂತೆ ಇಂಗ್ಲೆಂಡ್ ಎದುರಿನ ಸರಣಿಗಳನ್ನೆಲ್ಲ ಸೇರಿಸಿ ನೋಡಲಾಗುತ್ತದೆ. ಯಾಕೆಂದರೆ, ಎದೆಮಟ್ಟಕ್ಕೆ ಪುಟಿಯುವ, ಅನಿರೀಕ್ಷಿತ ಸ್ಟಿಂಗ್ ಮೂಲಕ ಕಾಡುವ ಎಸೆತಗಳನ್ನು ಆ ನೆಲದಲ್ಲಿ ಆಡುವುದು ತಮಾಷೆಯಲ್ಲ.

ವಿರಾಟ್ ಕೊಫಿ ಹಾಗೂ ರೋಹಿತ್ ಶರ್ಮ ಇಬ್ಬರೂ ಇನ್ನು ಟೆಸ್ಟ್ ಕ್ರಿಕೆಟ್ ಆಡುವುದಿಲ್ಲ ಎಂದಾಕ್ಷಣ ಟ್ಯಂಡರ್‌ಸನ್ ಮಾತನಾಡಿದರು. 'ಭಾರತದ ಕೆಲವು ಸಿಂಹಗಳನ್ನು ಇಂಗ್ಲೆಂಡ್ ದಾಟಿಕೊಳ್ಳಬೇಕಿತ್ತು. ಎರಡು ಸಿಂಹಗಳೇ ಸುಮ್ಮನಾಗಿಬಿಟ್ಟವು' ಎಂಬ ಅವರ ಹೊಗಳಿಕೆಗೆ ನಾನಾ ಅರ್ಥಗಳಿವೆ. ರೋಹಿತ್ ಹಾಗೂ ಕೊಫಿ ಇಬ್ಬರನ್ನೂ ಅವರು ಮುಕ್ತಕಂಠದಿಂದಲೇ ಸಿಂಹ ಎಂದಿರುವುದು. ಅದರ ಜೊತೆಗೆ, ಭಾರತ ಟೆಸ್ಟ್ ತಂಡವು ಮುಂದೆ ಇಂಗ್ಲೆಂಡ್ ನೆಲದಲ್ಲಿ ಆಡಲು ಅನುನುಭವಗಳನ್ನೇ ಹೆಚ್ಚಾಗಿ ನೆಚ್ಚಿಕೊಳ್ಳಬೇಕಿದೆ ಎನ್ನುವ ಕಿವಿಮಾತೂ ಅಡಗಿದೆ.

ಕೊಫಿ ಟೆಸ್ಟ್ ಕ್ರಿಕೆಟ್‌ನ ಮಟ್ಟಿಗೆ ಬೂಟುಗಳನ್ನು ನೇತುಹಾಕಿದ ಕೆಲವೇ ದಿನಗಳ ಮೊದಲು ಅವರಿಗಿಂತ ಒಂದೂವರೆ ವರ್ಷ ಹಿರಿಯರಾದ ರೋಹಿತ್ ಶರ್ಮ ಕೂಡ ಆ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡರು. ಸಿಕ್ಸರ್‌ಗಳನ್ನು ಲೀಲಾಜಾಲವಾಗಿ ಪುಲ್, ಹುಕ್ ಮಾಡಿ ಗಳಿಸುವ ಈ ಬ್ಯಾಟರ್, ಭಾರತದ ಯಶಸ್ವಿ ನಾಯಕರಲ್ಲಿ ಒಬ್ಬರು. ದೇಸಿ ನೆಲದಲ್ಲಿ ದೊಡ್ಡ ಮೊತ್ತದ ವೈಯಕ್ತಿಕ ಸ್ಕೋರ್ ಗಳಿಕೆಗೆ ಅವರು ಹೆಸರುವಾಸಿ. 2013ರಲ್ಲಿ ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿಯೇ ವೆಸ್ಟ್‌ಇಂಡೀಸ್ ವಿರುದ್ಧ 177 ರನ್‌ಗಳನ್ನು ಗಳಿಸಿ ಗಮನಸೆಳೆದ ದಿಟ್ಟ. ಆದರೆ, ಭಾರತದಿಂದ ಆಚೆಗೆ ಶತಕ ಗಳಿಸಲು ಅವರಿಗೆ ಎಂಟೊಂಬತ್ತು ವರ್ಷಗಳೇ ಬೇಕಾದುದು ಅವರ ಮಿತಿಯ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತದೆ.

2021ರಲ್ಲಿ ಅವರು ಇಂಗ್ಲೆಂಡ್ ಎದುರು ಓವಲ್‌ನಲ್ಲಿ 127 ರನ್ ಗಳಿಸಿದ ಇನಿಂಗ್ಸ್‌ಗೆ ಚೌಕಟ್ಟು ಹಾಕಬೇಕು. ಮೊದಲ ಇನಿಂಗ್ಸ್‌ನಲ್ಲಿ ಭಾರತ 99 ರನ್‌ಗಳ ಹಿನ್ನಡೆ ಅನುಭವಿಸಿದ್ದ ಪಂದ್ಯ ಅದು. ಎರಡನೇ ಇನಿಂಗ್ಸ್‌ನಲ್ಲಿ ಕೆ.ಎಲ್. ರಾಹುಲ್ ಹಾಗೂ ಚೇತೇಶ್ವರ ಪೂಜಾರ ಜೊತೆಯಲ್ಲಿ ಮಹತ್ವದ ಎರಡು ಜೋಡಿಯಾಟ ಆಡಿದ ರೋಹಿತ್, 14 ಬೌಂಡರಿ ಹಾಗೂ ಕೇವಲ ಒಂದು ಸಿಕ್ಸರ್ ಗಳಿಸಿದರು. 210 ಎಸೆತಗಳನ್ನು ಅವರು ಆಡಿದ್ದು ತಾಳ್ಮೆಯನ್ನು ಆ ಇನಿಂಗ್ಸ್‌ನಲ್ಲಿ ಆವಾಹಿಸಿಕೊಂಡಿದ್ದರೆನ್ನುವುದಕ್ಕೆ ಸಾಕ್ಷಿ. ಅಲ್ಲಿಂದಾಚೆಗೆ ಭಾರತ ಆ ಪಂದ್ಯವನ್ನು ಗೆದ್ದಿತು. ಸರಣಿಯಲ್ಲಿ ಮುನ್ನಡೆಯನ್ನೂ ಸಾಧಿಸಿತು. ಸರಣಿಯ ಕೊನೆಯ ಪಂದ್ಯ ಬಾಕಿ ಇರುವಾಗ ಕೋವಿಡ್ ಕಾಡಿತು. ಕೋವಿಡ್ ಮೋಡ ಸರಿದ ನಂತರ ಕೊನೆಯ ಪಂದ್ಯ ಆಡುವಷ್ಟರಲ್ಲಿ ವಿರಾಟ್ ಕೊಫಿ ನಾಯಕನ ಗಾದಿಯಿಂದ ಇಳಿದಿದ್ದರು. ಕೊನೆಯ ಪಂದ್ಯವನ್ನು ಇಂಗ್ಲೆಂಡ್ ಗೆದ್ದು, ಸಮಬಲ ಸಾಧಿಸಿಬಿಟ್ಟಿತು.

ರಾಂಚಿಯಲ್ಲಿ ದಕ್ಷಿಣ ಆಫ್ರಿಕಾದ ಎದುರು ರೋಹಿತ್ ಹೊಡೆದ 212 ರನ್‌ಗಳು (ಕೇವಲ 255 ಎಸೆತ, 28 ಬೌಂಡರಿ, 6 ಸಿಕ್ಸರ್), ವಿಶಾಖಪಟ್ಟಣದಲ್ಲಿ ಅದೇ ತಂಡದ ವಿರುದ್ಧ ದಾಖಲಿಸಿದ 176 (244 ಎಸೆತ) ಆರಂಭಿಕ ಆಟಗಾರನಾಗಿ ಬಡ್ತಿ ಪಡೆದ ಮೊದಲ ಇನಿಂಗ್ಸ್‌ನಲ್ಲಿ

